

ತಲೆಕೂದಲ ಆರೈಕೆ ಹೇಗೆ ಮಾಡಬೇಕು ಎಂಬುದು ಪ್ರತಿಯೊಬ್ಬರು ಎದುರಿಸುವ ಸವಾಲು. ಇಂದಿನ ಕಲುಷಿತ ವಾತಾವರಣದಲ್ಲಿ, ಕ್ಲೋರಿನ್‌ಯುಕ್ತ ನೀರು, ರಾಸಾಯನಿಕ ಶಾಂಪು ಬಳಕೆ.. ಹೀಗೆ ನಾನಾ ಕಾರಣಗಳಿಂದ ತಲೆಕೂದಲ ಸಮಸ್ಯೆ ತಲೆದೋರುತ್ತದೆ. ಆದರೆ ಏನೇ ಸಮಸ್ಯೆ ಬಂದರೂ ಇದಕ್ಕೆ ಸೂಕ್ತ ಪರಿಹಾರವಿದೆ.

ಜೆನೋ ಹೋಮಿಯೋಪತಿ

ತಲೆಕೂದಲ ಆರೈಕೆ, ಚಿಕಿತ್ಸೆ, ತ್ವಚೆಯ ರಕ್ಷಣೆ ಸೇರಿದಂತೆ ಹಲವು ಸೌಂದರ್ಯ, ಆರೋಗ್ಯ ಸಮಸ್ಯೆಗೆ ಹೋಮಿಯೋಪತಿ ಮೂಲಕ ಉತ್ತಮ ಪರಿಹಾರ, ಚಿಕಿತ್ಸೆ ನೀಡುತ್ತಿರುವ ಬಾತ್ರಾಸ್ ಹೋಮಿಯೋಪತಿ ಇದೀಗ 'ಜೆನೋ ಹೋಮಿಯೋಪತಿ' ಎಂಬ ಅತ್ಯಾಧುನಿಕ ಚಿಕಿತ್ಸಾ ವಿಧಾನವನ್ನು ಪರಿಚಯಿಸಿದೆ. ಇದರಲ್ಲಿ ಅನುವಂಶೀಯ ಆಧಾರದಲ್ಲಿ ಸಮಸ್ಯೆಯ ಮೂಲವನ್ನೇ ಕಂಡುಹಿಡಿದು ಸೂಕ್ತ ಪರಿಹಾರ ನೀಡಲಾಗುತ್ತದೆ.

ತಲೆಕೂದಲು ಉದುರಲು ಪ್ರಮುಖ ಕಾರಣ ಅಲರ್ಜಿ, ಮಾನಸಿಕ ಒತ್ತಡ, ಕ್ಲೋರಿನ್‌ಯುಕ್ತ ನೀರಿನ ಬಳಕೆ, ರಾಸಾಯನಿಕಯುಕ್ತ ಶಾಂಪು, ಹೊಗೆ, ಧೂಳಿನಿಂದಾಗಿ ಕಲುಷಿತ ವಾತಾವರಣ.. ಇವೇ ಮುಂತಾದವು.



ಜೆನೋ ಬ್ಯಾಂಕ್

ಒಮ್ಮೆ ಸಮಸ್ಯೆ ಪರಿಹಾರವಾದರೆ ಮತ್ತೆಂದೂ ಮರುಕಳಿಸದ ರೀತಿಯಲ್ಲಿ ಜೆನೋ ಹೋಮಿಯೋಪತಿ ಕೆಲಸ ಮಾಡುತ್ತದೆ. ಇದಕ್ಕಾಗಿ ಜೆನೋ ಬ್ಯಾಂಕ್ ಹೆಸರಿನಲ್ಲಿ ಸಮಸ್ಯೆ ಇರುವವರ ಅನುವಂಶಿಕ ಅಂಕಿ ಅಂಶಗಳನ್ನು ಸಂಗ್ರಹಿಸಿಡಲಾಗುತ್ತದೆ. ಈ ಜೆನೋಮಿಕ್ ಡೇಟಾಗಳ ಆಧಾರದಲ್ಲಿ ರೋಗಿಗಳಿಗೆ ಯಾವ ರೀತಿಯ ಪರಿಣಾಮಕಾರಿ ಚಿಕಿತ್ಸೆಯನ್ನು ನೀಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ ಮತ್ತು ಚಿಕಿತ್ಸೆ ನಂತರ ರೋಗಿಯು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ನೆರವಾಗುತ್ತದೆ. ಇದಲ್ಲದೇ, ರೋಗಿಗಳಿಗೆ ಉತ್ತಮ ಮತ್ತು ಹೆಚ್ಚಿನ ಚಿಕಿತ್ಸೆ ನೀಡಿ ಪರಿಣಾಮಕಾರಿಯಾದ ಫಲಿತಾಂಶ ಬರಲು ನೆರವಾಗುತ್ತದೆ. ಈ ನಿಟ್ಟಿನಲ್ಲಿ ಈ ಹೊಸ ಚಿಕಿತ್ಸಾ ವಿಧಾನ ಸಹಕಾರಿ ಅಲ್ಲದೆ ಯಾವುದೇ ಅಡ್ಡಪರಿಣಾಮಗಳೂ ಇರುವುದಿಲ್ಲ.

ತಲೆಕೂದಲ ಸಮಸ್ಯೆ, ಬಕ್ಸತಲೆಗೆ ಅನುವಂಶೀಯವೇ ಅನೇಕರಿಗೆ ಮೂಲ ಕಾರಣ. ಅನುವಂಶಿಕತೆಯಿಂದ ಬರುವ ಸಮಸ್ಯೆಗೆ 'ಜೆನೋ ಹೋಮಿಯೋಪತಿ' ಉತ್ತಮ ಪರಿಹಾರ ಒದಗಿಸುತ್ತದೆ. ಜೆನಿಟಿಕ್ ಹೋಮಿಯೋಪತಿಯಲ್ಲಿ ಡಿಎನ್‌ಎ ಟೆಸ್ಟ್ ಮಾಡಲಾಗುತ್ತದೆ.

'ತಲೆಕೂದಲ ಬಹುತೇಕ ಎಲ್ಲ ರೀತಿಯ ಸಮಸ್ಯೆಗಳಿಗೂ ನಮ್ಮ ದೇಹದ ಆಂತರಿಕ ಸ್ಥಿತಿಯಲ್ಲಿರುವ ತೊಂದರೆಯೇ ಪ್ರಮುಖ ಕಾರಣ' ಎಂದು ಪ್ರತಿಪಾದಿಸುವ ಬಾತ್ರಾಸ್ ಹೋಮಿಯೋಪತಿ ಚಿಕಿತ್ಸಾ ಕೇಂದ್ರದ ಸಂಸ್ಥಾಪಕ ಡಾ. ಮುಖೇಶ್ ಬಾತ್ರಾ ಅವರು ಎಲ್ಲ ಸಮಸ್ಯೆಗಳ ಮೂಲವನ್ನೇ ಜಾಲಾಡಿ, ಅದಕ್ಕೆ ಸೂಕ್ತವಾದ ಚಿಕಿತ್ಸೆ ನೀಡಿ ಉತ್ತಮ ಫಲಿತಾಂಶ ಬರುವಂತಹ ಹೊಸ 'ಜೆನೋ ಹೋಮಿಯೋಪತಿ'ಯನ್ನು ಮೊದಲ ಬಾರಿಗೆ ಪರಿಚಯಿಸಿದ್ದೇವೆ' ಎಂದು ಹೇಳುತ್ತಾರೆ.

'ಸಾಮಾನ್ಯವಾಗಿ ಪುರುಷರಿಗೆ ಬಕ್ಸತಲೆ ಬರಲು ಪ್ರಮುಖ ಕಾರಣ ಅನುವಂಶೀಯತೆ. ವ್ಯಕ್ತಿಯ ತಾಯಿಗೆ ತಲೆ ಕೂದಲು ಉದುರುವ ಸಮಸ್ಯೆ ಇದ್ದರೆ ಮಗನಿಗೂ ಬಕ್ಸತಲೆ ಬರುವ ಸಾಧ್ಯತೆ ಹೆಚ್ಚು. ಆಗ ಪುರುಷನ ಆಂತರಿಕ ಸಮಸ್ಯೆಯನ್ನು ಪತ್ತೆ ಹಚ್ಚಿ ಅದಕ್ಕೆ ಸೂಕ್ತವಾದ ಚಿಕಿತ್ಸೆ ನೀಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ. ಇದರಂತೆ ಮಹಿಳೆಯರಲ್ಲಿ ವಿಪರೀತ ತಲೆಕೂದಲು ಉದುರಲು ರಕ್ತಹೀನತೆ, ಅವೈಜ್ಞಾನಿಕ ಡಯೆಟ್ ಹಾಗೂ ಉಪವಾಸ ಮಾಡುವುದು, ಪಿಪಿಒಡಿ ಸಮಸ್ಯೆಗಳೇ ಕಾರಣ' ಎಂದು ವಿಶ್ಲೇಷಿಸುತ್ತಾರೆ ಡಾ.ಮುಖೇಶ್ ಬಾತ್ರಾ.

'ಇದರೊಂದಿಗೆ ಬಾಹ್ಯ ಕಾರಣಗಳೂ ಇವೆ. ಮಳೆಗಾಲದಲ್ಲಿ ನೀರಿಗೆ ಹೆಚ್ಚು ಕ್ಲೋರಿನ್ ಹಾಕುತ್ತಾರೆ. ಇದರಿಂದ ತಲೆಸ್ನಾನ ಮಾಡಿದರೆ, ಈಜುಕೊಳದ ನೀರಿಗೂ ಹೆಚ್ಚು ಕೆಮಿಕಲ್ ಬಳಸುವುದು, ಕಲುಷಿತ ವಾತಾವರಣ, ಮಾನಸಿಕ ಒತ್ತಡ, ರಾಸಾಯನಿಕಯುಕ್ತ ಶಾಂಪುಗಳ ಬಳಕೆ, ಪದೇಪದೇ ಶಾಂಪು ಬದಲಾಯಿಸುವುದು, ದೈಹಿಕ ಶ್ರಮದ ಕೊರತೆ.. ಇವೇ ಮುಂತಾದವು ತಲೆಕೂದಲು ಉದುರುವ ಪ್ರಮಾಣ ಹೆಚ್ಚಲು ಕಾರಣವಾಗುತ್ತವೆ' ಎನ್ನುತ್ತಾರೆ ಅವರು.

'ಈ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ ಅರಿತು ಹೋಮಿಯೋಪತಿ ಚಿಕಿತ್ಸೆ ನೀಡಲಾಗುತ್ತದೆ. ರಕ್ತಹೀನತೆ (ಅನೀಮಿಯ) ಇದ್ದ ಮಹಿಳೆಯರಿಗೆ ಕಬ್ಬಿಣದ ಅಂಶ ಇರುವ ಔಷಧಿ ನೀಡಿ ಅನೀಮಿಯ ನಿವಾರಿಸಲಾಗುತ್ತದೆ. ಸೋಯಾ, ಮೊಟ್ಟೆ ಮುಂತಾದ ಪದಾರ್ಥಗಳ ಸೇವನೆ, ಪೌಷ್ಟಿಕಾಂಶ ಹೆಚ್ಚು ಇರುವ ಹಣ್ಣು ತರಕಾರಿಗಳ ಸೇವನೆಗೆ ಸಲಹೆ ನೀಡಲಾಗುತ್ತದೆ. ಇವೆಲ್ಲದಕ್ಕೂ ಮೊದಲು ಜೆನೋ ಥೆರಪಿ ನೀಡಲಾಗುತ್ತದೆ' ಎಂದು ಸಮಸ್ಯೆಯ ನಿವಾರಣೆಯ ಬಗ್ಗೆ ಬೆಳಕು ಚೆಲ್ಲುತ್ತಾರೆ ಅವರು.

ಮಾಹಿತಿಗೆ: 9449834080; 91-22-33671200